



# ಕಾನೀರಿ ಕಂಡ ಕನಸು

**ಕ**ಷಿಕ ರಾಮಪ್ಪ ಮತ್ತು ಶುಕ್ರಿ ದಂಪತಿಯ ಕ್ರಮಗಳು ಕಾವೇರಿ. ಹೈಸ್ಕೂಲ್‌ನಲ್ಲಿ ಎಂಟನೇ ಕ್ಲಾಸಿನಲ್ಲಿ ಓದುತ್ತಿರುವ ಕಾವೇರಿ ಅಧ್ಯಯನ ಮತ್ತು ಕ್ರೀಡೆ ಎರಡರಲ್ಲಿಯೂ ಬಹುಮಾನ ಪಡೆದಿದ್ದಳು. ಶಿಕ್ಷಕರ ಪ್ರೀತಿಯ ವಿದ್ಯಾರ್ಥಿನಿಯಾಗಿದ್ದಳು ಕಾವೇರಿ.

ಒಂದು ಭಾನುವಾರ ಬೆಳಿಗ್ಗೆ ಕಾವೇರಿ, ತಾಯಿ ಶುಕ್ರಿಯ ಬಳಿಗೆ ಬಂದು 'ಅಮ್ಮಾ ರಾತ್ರಿ ನಾನೊಂದು ಕನಸು ಕಂಡೆ. ಈಗಲೇ ಹೇಳಬಿಡುತ್ತೇನೆ' ಎಂದಳು.

ಕನಸಿನಲ್ಲಿ ಬಂದ ಪಂಚೇಂದ್ರಿಯಗಳಲ್ಲಿ ಒಂದಾದ ಅಕ್ಕಿ ಅಥವಾ ಕಣ್ಣು 'ಕಾವೇರಿ ನಾನು ಇತರ ನಾಲ್ಕು ಇಂದ್ರಿಯಗಳಾದ ನಾಲಿಗೆ, ಕಿವಿ, ಮೂಗು ಮತ್ತು ಚರ್ಮಕ್ಕಿಂತ ಮಹತ್ವದ್ದಾದರೂ ನನಗೆ ನೀನೇಕೆ ಗೌರವ ನೀಡುತ್ತಿಲ್ಲ? ನನ್ನ ಕುರಿತು ಕಾಳಜಿ ತೋರುವುದಿಲ್ಲ? ಸ್ವಲ್ಪ ಯೋಚಿಸು. ನಾನಿಲ್ಲವಾದರೆ ನಿನಗೆ ತುಂಬ ತೊಂದರೆ ಅಲ್ಲವೆ? ವಿದ್ಯಾಭ್ಯಾಸ ಮುಂದುವರಿಸಲು ಆಗುವುದಿಲ್ಲ. ಕ್ರೀಡೆಯಲ್ಲಿ ಪಾಲ್ಗೊಳ್ಳಲಾಗುವುದಿಲ್ಲ. ಎಲ್ಲಿಯೂ ನೀನು ಏಕಾಂಗಿಯಾಗಿ ಹೋಗಲು ಸಾಧ್ಯವಿಲ್ಲ. ಬೇರೆಯವರ ನೆರವಿಲ್ಲದೇ ನಿನಗೆ ಏನೂ ಮಾಡಲಾಗುವುದಿಲ್ಲ. ಅಲ್ಲವೆ? ಅದಕ್ಕಾಗಿ ನನ್ನ ಬಗ್ಗೆ ಯೋಚಿಸಿ, ಕಾಳಜಿ ವಹಿಸುತ್ತಿರು. ಪಂಚೇಂದ್ರಿಯಗಳಲ್ಲಿ ನಾನು ಶ್ರೇಷ್ಠ ಅಲ್ಲವೆ?' ಎಂದು ಕೇಳಿತು.

ಆಮೇಲೆ ನಾಸಿಕ ಅಥವಾ ಮೂಗು ಬಂದು, 'ತಂಗಿ ಕಾವೇರಿ, ದಯವಿಟ್ಟು ನನ್ನ ಮಾತು ಕೇಳು. ನಾನು ಮುಖದ ಸೌಂದರ್ಯವನ್ನು ವರ್ಧಿಸಲು ಕಾರಣ. ಮಾನವರು ಉಸಿರಾಡಲು ನನ್ನ ನೆರವು ಅತ್ಯಗತ್ಯ. ಮಾತ್ರವಲ್ಲ, ಉಸಿರಾಡುವಾಗ ದೇಹದ ಒಳಗೆ ಹೋಗುವ ಗಾಳಿ ಶುದ್ಧವಾಗಿರಲು ಅದರಲ್ಲಿ ಧೂಳನ್ನು ಸೋಸುವ, ವಸ್ತುಗಳ ವಾಸನೆಯನ್ನು ತಿಳಿಸುವ ಮಹತ್ವವಾದ ಕಾರ್ಯ ಮಾಡುತ್ತೇನೆ. ನಾನು ನಿನಗೆ ಅಗತ್ಯವಾಗಿ ಬೇಕಲ್ಲವೆ? ನಾನು ಶ್ರೇಷ್ಠ ಅಲ್ಲವೆ?' ಎಂದು ಕೇಳಿತು.



ಆ ಮೇಲೆ ಜಿಜ್ಞೆ ಅಂದರೆ ನಾಲಿಗೆ ಬಂದಿತು. 'ಪ್ರೀತಿಯ ಕಾವೇರಿ, ಪಂಚೇಂದ್ರಿಯಗಳಲ್ಲಿ ನಾನು ಮುಖ್ಯ ಎಂದರೆ ತಪ್ಪಾಗದು. ಮಾತನಾಡಲು ನಾನೇ ಬೇಕು. ನೀನು ಸೇವಿಸುವ ಆಹಾರವನ್ನು ನಾನು ಮತ್ತು ನನ್ನ ಸಹೋದರಿ ಕಿರು ನಾಲಿಗೆ ಗಂಟಲಿನ ಒಳಗೆ ತಳ್ಳುವ ಹಾಗೂ ಆಹಾರವನ್ನು ಜೊಲ್ಲಿನಲ್ಲಿ ನೆನಸಿ ಗಂಟಲಿನೊಳಗೆ ಹೋಗಲು ನೆರವಾಗುವ ಕೆಲಸ ಮಾಡುತ್ತೇವೆ. ನನ್ನಲ್ಲಿರುವ ಚಿಕ್ಕ ಚಿಕ್ಕ ಸ್ನಾಯುಗಳು ಹಲ್ಲುಗಳಿಗೆ ಅಂಟಿಕೊಂಡ ಜಿಗುಟು ಪದಾರ್ಥಗಳನ್ನು ಬಿಡಿಸುತ್ತವೆ' ಎಂದಿತು ನಾಲಿಗೆ.

'ಅಮ್ಮಾ ಆ ಮೇಲೆ ನನ್ನದುರಿಗೆ ಕಿವಿ ಬಂದಿತು' ಎಂದು ಕಾವೇರಿ ತಾನು ಕಂಡ ಕನಸಿನ ವಿವರಗಳನ್ನು ಮುಂದುವರಿಸಿದಳು.

ಕಿವಿಯು 'ಕಾವೇರಿ, ಕಿವಿ ಕೇಳಿಸದಿದ್ದರೆ ನಿನಗೆ ಪ್ರಪಂಚವೆಲ್ಲ ನಿಶ್ಯಬ್ದ. ನಿನ್ನ ದೇಹದ ಸಮತೋಲನವನ್ನು ಕಾಪಿಡುವುದಲ್ಲದೆ ಶಬ್ದದ ವೈವಿಧ್ಯತೆಯನ್ನೂ ತಿಳಿಸುವ ಮಹತ್ವದ ಕಾರ್ಯವನ್ನು ನಾನು ಮಾಡುತ್ತೇನೆ. ನನ್ನಲ್ಲಿರುವ ಸೂಕ್ಷ್ಮ ಕೂದಲುಗಳು ಮತ್ತು ಮೇಣವನ್ನು ಸ್ವವಿಸುವ ಜೀವಕೋಶಗಳು ಕ್ರಿಮಿ- ಕೀಟಗಳು, ಧೂಳಿನ ಕಣಗಳು ದೇಹದೊಳಗೆ ಬರದಂತೆ ರಕ್ಷಣೆ ನೀಡುತ್ತವೆ. ನಾನು ತುಂಬ ಅಗತ್ಯವಾದ

ಅಂಗವಾಗಿರುವುದರಿಂದ ಇತರ ಇಂದ್ರಿಯಗಳಿಗಿಂತ ಮುಖ್ಯವಾದದ್ದು ಅಲ್ಲವೆ ಕಾವೇರಿ?' ಎಂದಿತು.

ಆ ಮೇಲೆ ಚರ್ಮ ಅಂದರೆ ತೊಗಲು ಬಂದು 'ನೋಡು ಕಾವೇರಿ, ನನ್ನ ಮಹತ್ವವನ್ನು ನಿನಗೆ ಹೇಳಬೇಕಾಗಿಲ್ಲ. ನಾನು ಮಾನವನ ಸೌಂದರ್ಯಕ್ಕೆ ಮುಖ್ಯ ಕಾರಣ. ಚಳಿಯು, ಶಾಖದ, ನೋವಿನ ಹಾಗೂ ಸ್ಪರ್ಶದ ಅನುಭವವಾಗಲು ನಾನು ಕಾರಣ ಎಂದರೆ ಉತ್ಪೇಕ್ಷೆಯಾಗದು ಅಲ್ಲವೆ? ಪಂಚೇಂದ್ರಿಯಗಳಲ್ಲಿ ನಾನೇ ಶ್ರೇಷ್ಠ ಅಲ್ಲವೆ?' ಎಂದು ಕೇಳಿತು.

ಹೀಗೆ ಕನಸಿನ ಕಥೆಯನ್ನು ಬಿಚ್ಚಿಟ್ಟು ಕಾವೇರಿ 'ಅಮ್ಮಾ, ನಾನು ಯಾವ ಇಂದ್ರಿಯಕ್ಕೂ ಏನೂ ಹೇಳಲಿಲ್ಲ. ಯಾವುದು ಶ್ರೇಷ್ಠ ಎಂಬುದು ನನಗೆ ಗೊತ್ತಾಗಲಿಲ್ಲ. ನಿನ್ನ ಅಭಿಪ್ರಾಯದಲ್ಲಿ ಯಾವುದು ಶ್ರೇಷ್ಠ?' ಎಂದು ಅಮ್ಮನನ್ನು ಕೇಳಿದಳು.

'ಕಾವೇರಿ, ನಮಗೆ ಪಂಚೇಂದ್ರಿಯಗಳಲ್ಲಿ ಎಲ್ಲವೂ ಬೇಕು. ಅವುಗಳಲ್ಲಿ ಯಾವುದು ಶ್ರೇಷ್ಠ, ಯಾವುದು ಅಮುಖ್ಯ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲವೂ ಇದ್ದರೆ ಮಾತ್ರ ಸುಖವಾಗಿ ಜೀವನ ನಡೆಸಲು ಸಾಧ್ಯ' ಎಂದಳು ಕಾವೇರಿಯು ಅಮ್ಮ ಶುಕ್ರಿ.

**-ಸದಾನಂದ ಹೆಗಡೆಕಟ್ಟೆ, ಮೂಡಬಿದಿರೆ**

## ನಿಮಗೆಷ್ಟು ಗೊತ್ತು

### ಚಕ್ರವ್ಯೂಹ ರಚಿಸುವ ಗೆದ್ದಲು



**ಐ**ರುವೆಗಳಲ್ಲಿರುವಂತೆ ಗೆದ್ದಲುಹುಳುಗಳಲ್ಲಿಯೂ ಮೂರು ವಿಧ. ಮೂರು ಬಗೆಯ ಹುಳುಗಳೂ ಒಂದೇ ಪರಿವಾರದಲ್ಲಿ ಜೀವಿಸುತ್ತವೆ. ರಾಜವಂಶ, ಕೆಲಸಗಾರ ಹಾಗೂ ಸೈನಿಕ ಎಂದು ಅವುಗಳನ್ನು ಗುರ್ತಿಸಲಾಗುತ್ತದೆ. ಪರಿವಾರದಲ್ಲಿ ರಾಜವಂಶ ಗೆದ್ದಲುಗಳ ಸಂಖ್ಯೆ ಬಹಳ ಕಡಿಮೆ. ಸಂತಾನೋತ್ಪತ್ತಿ ಮಾಡುವುದಷ್ಟೇ ಇವುಗಳ ಕೆಲಸ. ರಾಜನಿಗಿಂತ ರಾಣಿ ಗಾತ್ರದಲ್ಲಿ ದೊಡ್ಡದು. ರಾಣಿ ದಿನವೊಂದಕ್ಕೆ ಸಾವಿರಾರು ಮೊಟ್ಟೆಗಳನ್ನಿಡುವ ಸಾಮರ್ಥ್ಯ ಹೊಂದಿದೆ. ಕೆಲಸಗಾರ ಗೆದ್ದಲುಹುಳುಗಳು ಗೂಡನ್ನು ರಚಿಸುವುದರಿಂದ

ಪ್ರಾರಂಭಿಸಿ, ಆಹಾರ ಸಂಗ್ರಹಣೆ, ಮರಿಗಳ ಪೋಷಣೆ ಇತ್ಯಾದಿ ಕೆಲಸವನ್ನು ನಿರ್ವಹಿಸುತ್ತವೆ. ಈ ಪರಿವಾರದಲ್ಲಿ ಕೆಲಸಗಾರ ಹುಳುಗಳದ್ದೇ ಗರಿಷ್ಠ ಸಂಖ್ಯೆ.

ಸೈನಿಕ ಗೆದ್ದಲು ವಿಶೇಷವಾದ ದೇಹರಚನೆಯನ್ನು ಒಳಗೊಂಡಿದ್ದು, ತಮ್ಮ ಪ್ರಮುಖ ಎದುರಾಳಿ ಇರುವೆಗಳನ್ನು ಕೊಲ್ಲುತ್ತವೆ. ತಮ್ಮ ಗೂಡಿನ ಹೊರಗೆ ಚಕ್ರವ್ಯೂಹದ ಮಾದರಿಯಲ್ಲಿ ಸುತ್ತುವರೆದು ನಿಂತು ಸರದಿ ಪ್ರಕಾರ ದಾಳಿ ನಡೆಸುತ್ತವೆ. ಸಣ್ಣಕ್ರಿಮಿಯೂ ಸಹ ಗೆದ್ದಲುಗಳ ಗೂಡನ್ನು ಪ್ರವೇಶಿಸಲಾರದು.

**-ಪ.ನಾ.ಹಳ್ಳಿ ಹರೀಶ್ ಕುಮಾರ್**